



# ಸುಧಾ

ಯುಗಾದಿ ವಿಶೇಷಾಂಕ ಪ್ರಬಂಧ ಸ್ಪರ್ಧೆ 2023

ಒಂದನೇ ಬಹುಮಾನ: 10000  
ಎರಡನೇ ಬಹುಮಾನ: 8000  
ಮೂರನೇ ಬಹುಮಾನ: 5000

- ಪದಮಿತಿ: 1500 ಶಬ್ದಗಳು.
- ಪ್ರಬಂಧಗಳು ಪತ್ರಿಕೆ, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಪ್ರಕಟಗೊಂಡಿರಬಾರದು.
- ಪ್ರತ್ಯೇಕ ಹಾಳೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆ ಬರೆಯಿರಿ. ನಿಮ್ಮ ಫೋಟೋ ಕೂಡ ಇರಲಿ.
- ಲಕೋಟಿ ಅಥವಾ ಇ-ಮೇಲ್‌ನಲ್ಲಿ 'ಯುಗಾದಿ ಪ್ರಬಂಧ ಸ್ಪರ್ಧೆ-2023' ಎಂದು ನಮೂದಿಸಿ.
- ಇ-ಮೇಲ್ ಮೂಲಕ ಕಳಿಸುವವರು ನುಡಿ ಅಥವಾ ಯೂನಿಕೋಡ್‌ನಲ್ಲಿ ಕಳುಹಿಸಬಹುದು.
- ಬಹುಮಾನಿತ ರಚನೆಗಳನ್ನು ಯಾವಾಗ ಬೇಕಾದರೂ ಯಾವ ಸ್ವರೂಪದಲ್ಲಾದರೂ ಬಳಸುವ ಹಕ್ಕನ್ನು 'ದಿ ಪ್ರಿಂಟರ್ಸ್ ಮೈಸೂರು ಪೈವೆಟ್ ಲಿಮಿಟೆಡ್' ಕಾದಿರಿಸಿಕೊಂಡಿದೆ.
- 'ದಿ ಪ್ರಿಂಟರ್ಸ್ ಮೈಸೂರು ಪೈವೆಟ್ ಲಿಮಿಟೆಡ್' ಸಿಬ್ಬಂದಿ ಮತ್ತು ಅವರ ಕುಟುಂಬವರ್ಗದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

## ಕೊನೆಯ ದಿನಾಂಕ ಫೆಬ್ರವರಿ 04, 2023

ವಿಳಾಸ:  
ಸಂಪಾದಕರು  
ಸುಧಾ ಯುಗಾದಿ ವಿಶೇಷಾಂಕ  
ನಂ. 75, ಮಹಾತ್ಮ ಗಾಂಧಿ ರಸ್ತೆ,  
ಬೆಂಗಳೂರು 560001  
ಇ-ಮೇಲ್:

[ugadi@sudha.co.in](mailto:ugadi@sudha.co.in)

(ಸಶೇಷ)

'.....'

'ಕೆಲವರ ಮೇಲೆ ಜಾಸ್ತಿ ಪ್ರೀತಿ ಇರುತ್ತೆ ಕಣೇ. ಹೆಚ್ಚು ಮಕ್ಕಳಿದ್ದೆ ಈ ಪಕ್ಷಪಾತಾನೂ ಜಾಸ್ತಿ. ನಿಂಗೇ ಗೊತ್ತಲ್ಲ, ವೆಂಕಟರಾಮು ಅಡುಗೆ ಮನೇಲೇ ಮೂರು ಹೊತ್ತು ಹೊಕ್ಕಂಡಿರ್ತಿದ್ದ. ಊಟ ಮಾಡಿ ಕೈ ತೊಳೆದೋನು ಎಷ್ಟೋ ಸಲ ನನ್ನ ಸೀರೇಲೇ ಕೈ ವರಸುತ್ತಿದ್ದಿದ್ದನ್ನ ನೀನೇ ನೋಡಿದ್ದಿ. ಹಾಸಿಗೆನೂ ಅವನೇ ಹಾಸಿಕೊಡ್ತಿದ್ದಲ್ಲೇ. ಮಗಳನ್ನ ಕಳ್ಳಂಡೆ. ಇನ್ನು ಇವನನ್ನೂ ಕಳ್ಳಂಡೆ ಎದೆ ಒಡೆದುಹೋಗುತ್ತೆ ಅನ್ನಿಸ್ತು. ಶಿವರಾಮನ ಯಜಮಾನಿಕೆಗಿಂತ ಕಿರಿಯವನ ಪ್ರೀತಿ ಹೆಚ್ಚು ಅಂತ ಲೆಕ್ಕ ಹಾಕಿ ಕಣೇ'

'ನಂಗೊತ್ತಾಗುತ್ತೆ ಅತ್ತೇ. ವೆಂಕಟರಾಮು ಅಂದ್ರೆ ನಂಗೇ ಇಷ್ಟ ಆಗಿದ್ದ ಅಂದಮೇಲೆ ನಿಮಗೆ ಹಿತ ಆಗ್ತೇ ಇರೋಕೆ ಸಾಧ್ಯಾನಾ?'

'ಬೇಜಾರಾಯ್ತು ನಿಂಗೇ?'

'ಆಗಿತ್ತು ಅತ್ತೇ. ಸುಳ್ಳಾಕೆ ಹೇಳ್ತೀ? ಮೊಮ್ಮಗನ ಪಾಶ ಕೂಡಾ ಎಳೆಲಿಲ್ಲಲ್ಲಾ ಅಂತ ಬೇಜಾರಾಗಿದ್ದು ಹೌದು...'

ಮನಸ್ಸಿನೊಳಗೆ ಮಡುಗಟ್ಟಿದ್ದ ಸಂದೇಹ ಗಳೆಲ್ಲಾ ಮಾತಿನ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದವು. ಅತ್ತೆ ಹೇಳ್ತಿದ್ದನ್ನೆಲ್ಲಾ ಗಂಡನ ಕಿವಿಗೆ ವರೆಯುತ್ತಿರಲಿಲ್ಲ. ಸೀತಾಲಕ್ಷ್ಮಿ ಹೇಳಬಹುದಾದ್ದನ್ನು, ಹೇಳಬಹುದಾದಷ್ಟು ಹೇಳುತ್ತಿದ್ದಳು.

\*\*\*

ಮುಂದೆ ಏಳೆಂಟು ವರ್ಷಗಳ ಕಾಲ ನೆಮ್ಮದಿಯಿಂದ ಬದುಕಿ ವೆಂಕಮ್ಮ ಇಹಲೋಕದ ಬದುಕಿಗೆ ವಿಧಾಯ ಹೇಳಿದರು. 'ಕೊನೇ ಗಳಿಗೇಲಿ ಒಂದು ಉದ್ಧರಣೆ ನೀರು ಬಾಯಿಗೆ ಬಿಡೋಕ್ಕಾಗಿಲ್ಲ' ಎಂದು ವೆಂಕಟರಾಮು ಕನವರಿಸಿರಬಹುದೆಂದು ಸೀತಾಲಕ್ಷ್ಮಿಯ ಊಹೆ. ಪರಿಸ್ಥಿತಿಯ ಪ್ರಚೋದನೆಗೆ ಸಿಕ್ಕಿ ಏನೇ ಮಾಡಿರಲಿ, ಅವನನ್ನು ಪಾಪಪ್ರಜ್ಞೆ ಕಾಡಿರುತ್ತದೆ ಎಂದು ಸನಿಹದಿಂದ ಅವನನ್ನು ಅರ್ಥ ಮಾಡಿಕೊಂಡವಳ ನಂಬಿಕೆ. ಅಮ್ಮ ಸತ್ತ ದಿನ ವೆಂಕಟರಾಮು ಆ ಮನೆಗೆ ಬಂದಿದ್ದ. ಮನೆಗೆ ಅಂದರೆ ಹೊರಗಿನ ಅಂಗಳಕ್ಕೆ. ಶಿವರಾಮ ಕಣ್ಣೆತ್ತಿ ಅವನ ಮುಖ ನೋಡಿರಲಿಲ್ಲ. ಹಣ ಎತ್ತುವ ಮುನ್ನ ಬಾಯಿಗೆ ಅಕ್ಕಿಕಾಳು ಹಾಕಿ ಪುತ್ರಧರ್ಮ ಪರಿಪಾಲಿಸಿ ಹೋಗಿದ್ದ. ಅಷ್ಟೇ. ನಂತರದ ತ್ರಿಯಾಕರ್ಮಗಳಿಗೆ ಶಿವರಾಮ ಅವನನ್ನು ಕರೆಯಲಿಲ್ಲ. ಅವನು ತಾನಾಗಿ ಬರಲಿಲ್ಲ. ಈ ನಡುವೆ ಶಿವರಾಮನ ಮನೆಯಲ್ಲಿ ಹಲವು ಬದಲಾವಣೆಗಳಾಗಿದ್ದವು. ಹಿರಿ ಮಗ ಪ್ರಸನ್ನ ಪಿ.ಯು.ಸಿ. ಮುಗಿಸಿ, ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಕಿರಿಯವನ ಮನೆಯಿಂದಲೇ ಬಸ್ಸಿನಲ್ಲಿ ಓಡಾಡಿಕೊಂಡು ಬಿ.ಎ. ಡಿಗ್ರಿಯ ಎರಡನೇ ವರ್ಷದಲ್ಲಿದ್ದ. ಮಗನಿಗೆ ಫಾರಿನ್‌ಗೆ ಹೋಗಿ ಬರುವ ಅವಕಾಶ ಇರುವಂತಹ ಕೆಲಸ ಸಿಕ್ಕಿದ್ದು ಶಿವರಾಮನಿಗೆ ಕೋಡು. ಅವನು ಹೋದಾಗ ತಾವೂ ಒಂದು ಸಲ ಹೋಗಿ ನೋಡಿಕೊಂಡು ಬರಬಹುದಾ? ದೂರದ ಆಕಾಶದಲ್ಲಿ ಹಾರಾಡುವ ವಿಮಾನದಲ್ಲಿ ಪ್ರಯಾಣ ಮಾಡುವ ಯೋಗ ಅಂದರೆ ಪುಗಸಟ್ಟಿ

ಸಿಗುತ್ತದೆಯಾ? 'ಶಿವರಾಮಣ್ಣನ್ನ ಇನ್ನು ಹಿಡಿಯೋರಿಲ್ಲ. ಮಗನಿಗೆ ಲಕ್ಷದ ಲೆಕ್ಕದಲ್ಲಿ ಸಂಬಳ ಬರುತ್ತಂತೆ. ಅಡಿಕೆ ದುಡ್ಡು ಯಾವ ಮೂಲೆಗೆ?' ಎಂದು ಗುರ್ತಿನ ಜನ ಅವನದುರೇ ಹಾಡಿ ಹೊಗಳಿ ಅವನನ್ನು ಅಟ್ಟಕ್ಕೇರಿಸಿದ್ದರು. ಅವನಿಗೆ ಜಂಬ ಬರುವ ಮತ್ತೊಂದು ವಿಷಯ ಇತ್ತು. ವೆಂಕಟರಾಮನ ಹಿರಿ ಮಗ ಡಿಗ್ರಿ ಕಾಲೇಜಿನಲ್ಲಿ ನಪಾಸು. 'ಮುಂದೆ ಓದಲ್ಲ...' ಎಂದು ಅವನು ಅಪ್ಪನ ಹಾದಿ ತುಳಿದಿದ್ದ. ಎರಡನೆಯವನಿಗೂ ವಿದ್ಯೆ ನೈವೇದ್ಯ. 'ಗದ್ದೆ ಹೂಟಿ ಮಾಡಿಕೊಂಡಿರ್ತಾರ. ಮನೇಲೇ ಎರಡು ಪುಗಸಟ್ಟಿ ಆಳು...' ಎಂದು ಯಾರೆದುರೋ ಆಡಿಕೊಂಡಿದ್ದನಂತೆ ಶಿವರಾಮ. ವೆಂಕಟರಾಮನ ಕಿವಿಗೆ ಬೀಳಲೆಂದೇ ಆಡಿಕೊಂಡಿದ್ದು ಬೀಳದೆ ಇರುತ್ತದೆಯಾ?

ದಾಯಾದಿ ಮತ್ತರ ಅಂದರೆ ಯಾವತ್ತೂ ನಂದುವಂತಾದ್ದಲ್ಲ ಎಂದು ಈ ಸೋದರರನ್ನು ಕಂಡು ಸೀತಾಲಕ್ಷ್ಮಿಗೆ ಅನಿಸಿಬಿಟ್ಟಿದೆ. ಹೋಗಲಿ ಅಂದರೆ ಗಂಡ ತನ್ನಷ್ಟಕ್ಕೆ ಸುಮ್ಮನಿರುವ ಪೈಕಿಯಾ? ಬಾಯಿ ತುರಿಕೆ ಜಾಸ್ತಿ. ಇಂತಾ ಮಾತು ಆಡಬಾರದು, ಇಂತಾಧ್ವು ಆಡಬೇಕು ಎನ್ನುವ ವಿವೇಕಕ್ಕಿಂತ ಅನಿಸಿದ್ದನ್ನು ಆಡಿಬಿಡುತ್ತೇನೆ, ಯಾರೇನು ಕಿಷಿಯುತ್ತಾರೆ ಎನ್ನುವ ಜಾಯಮಾನ. ಇವನು ಯಾರೆದುರೋ ಏನೋ ಅನ್ನುವುದು, ತಲುಪುವಲ್ಲಿಗೆ ತಲುಪಲಿ ಎನ್ನುವ ಉದ್ದೇಶ ಇಟ್ಟುಕೊಂಡೇ ಹೇಳುವುದು. ಅದು ತಲುಪಬೇಕಾದಲ್ಲಿಗೆ ತಲುಪುವಾಗ ಕಾಲು, ಬಾಲ ಎಲ್ಲಾ ಸೇರಿಕೊಂಡಿರುತ್ತದೆ. 'ಅಮ್ಮನ್ನ ಸ್ವಲ್ಪ ಗೋಳು ಹುಯ್ಯಂಡಾ? ಮಾಡಿದ್ದುಣ್ಣೋ ಮಾರಾಯಾ. ಸ್ತ್ರೀಶಾಪ ಅಂತ ಒಂದಿರುತ್ತಂತೆ ಕಣ್ಣೇ. ಅಯ್ಯೋ ಅಂತ ಅವಳು ಕಣ್ಣೀರು ಹಾಕುಂಡು ಶಾಪಳಿಸಿದ್ದೆ ಮನೆ ಉದ್ದಾರಾಗುತ್ತಾ?' ಶಿವರಾಮನ ಮಾತು.

'ಅಮ್ಮನ ಚಿನ್ನ, ಬಣ್ಣ ಕದ್ದು ಹಾರಿಸಿ ಬರಿಗೈಲಿ ಕಳಿಸಿದಾಗ ಅಮ್ಮ ಶಾಪ ಹಾಕಿರ್ಲಿಲ್ಲಂತಾ? ಅವನಿಗೂ ಉಂಟು ಸ್ತ್ರೀಶಾಪ...' ಅಂದನಂತೆ ವೆಂಕಟರಾಮು.

'ಮಾರಾಯಾ, ನಿಮ್ಮಿಬ್ಬ ದೆಸೆಂದ ನಂಗೆ ಹುಚ್ಚು ಹಿಡಿಯೋದೊಂದು ಬಾಕಿ' ಅನ್ನುತ್ತಿರುತ್ತಿದ್ದಳು ಸೀತಾಲಕ್ಷ್ಮಿ. ಅಲ್ಲಿಂದಿಲ್ಲಿಗೆ, ಇಲ್ಲಿಂದಿಲ್ಲಿಗೆ ತಂದು ವರೆಯುವ ನಾರದರ ಮೇಲೆ ಮುನಿಸಿಕೊಳ್ಳುತ್ತಿದ್ದಳು. ಗಟ್ಟಿ ಕೇಳಿದರೆ ಅವಳೇನು ಕಮ್ಮಿ ಇದ್ದಳಾ? 'ಸುದ್ದಿ ಗೊತ್ತಾತಾ ಅಮ್ಮ?' ಎಂದು ಯಾವಳಾದರೂ ಕೆಲಸದಾಕೆ ಹಿತ್ತಿಲ ಬಾಗಿಲಿಗೆ ಬಂದು ಮೆಟ್ಟಿಲ ಮೇಲೆ ಕುಡೆಯೂರಿದರೆ ಅವಳಿಗೂ ಕಿವಿ ನೆಟ್ಟಗಾಗುತ್ತಿತ್ತು. ಸುದ್ದಿ ಅಂದರೆ ಆ ಮನೆಯದೇ ಎಂದು ಯಾರೂ ಬಾಯ್ಬಿಟ್ಟು ಹೇಳಬೇಕಾಗಿರಲಿಲ್ಲ. 'ಕಂಡೋರ ಮನೆ ಸುದ್ದಿ ಕಟ್ಟುಂಡು ನಂಗೇನಾಗ್ತೇಕಾಗಿದೆಯೇ? ನಂದೇ ನಂಗೆ ಹಾಸಿ ಹೊಚ್ಚುತ್ತೆ...' ಎನ್ನುತ್ತಲೇ ಒಂದು ಲೋಟ ಕಾಫಿ ಬಗ್ಗಿಸಿಕೊಂಡು ಬಂದು ನಾರದೆಯ ಮುಂದಿಡುತ್ತಿದ್ದಳು. ಅವಳು ಬಣ್ಣ ಕಟ್ಟಿ ಹೇಳುವುದನ್ನು ಕೇಳಿಸಿಕೊಳ್ಳುವುದೆಂದರೆ ಏನೋ ಚಪಲ, ಹಿತ.

